



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 29 | ಸಂಚಿಕೆ : 02 | ಏಪ್ರಿಲ್ 20, 2022 | ಬುಧವಾರ | ಪುಟಗಳು : 8 | ಬೆಲೆ : 2/-

17 ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ

ನವದೆಹಲಿ : ಆಹಾರ ವಸ್ತುಗಳ ಬೆಲೆ ದುಬಾರಿ ಆದ ಪರಿಣಾಮವಾಗಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಮಾರ್ಚ್ ತಿಂಗಳಲ್ಲಿ ಶೇಕಡ 6.95ಕ್ಕೆ ತಲುಪಿದೆ. ಇದು 17 ತಿಂಗಳ ಗರಿಷ್ಠ ಪ್ರಮಾಣ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿರುವ ಮಿತಿಗಿಂತ ಹೆಚ್ಚು.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ದರವು ಸತತ ಮೂರು ತಿಂಗಳುಗಳಿಂದ ಶೇಕಡ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದಿದೆ. 2020ರ ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ.7.61ರಷ್ಟು ಇತ್ತು. ಅದಾದ ನಂತರ ಗರಿಷ್ಠ ಪ್ರಮಾಣದ ಹಣದುಬ್ಬರ ದರವು ಮಾರ್ಚ್‌ನಲ್ಲಿ ದಾಖಲಾಗಿದೆ.

ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಮಾರ್ಚ್‌ನಲ್ಲಿ ಶೇ.7.68ಕ್ಕೆ ಜಿಗಿದಿದೆ. ಇದು ಫೆಬ್ರವರಿಯಲ್ಲಿ ಶೇ.5.85ರಷ್ಟು ಇತ್ತು. ಹಿಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ.5.52ರಷ್ಟಾಗಿತ್ತು. ಆಗ ಆಹಾರ ವಸ್ತುಗಳ ಹಣದುಬ್ಬರವು ಶೇ.4.87ರಷ್ಟು ಇತ್ತು.

ಚಿಲ್ಲರೆ ಹಣದುಬ್ಬರ ದರ ಶೇ.6ರ ಗಡಿ ದಾಟದಂತೆ ನೋಡಿಕೊಳ್ಳುವ ಗುರಿಯನ್ನು ಆರ್‌ಬಿಐ ನಿಗದಿ ಮಾಡಿಕೊಂಡಿದೆ. ಜನವರಿ-ಮಾರ್ಚ್ ತ್ರೈಮಾಸಿಕವನ್ನು ಒಟ್ಟಾರೆಯಾಗಿ ಪರಿಗಣಿಸಿದರೆ ಚಿಲ್ಲರೆ ಹಣದುಬ್ಬರ ದರವು ಶೇ.6.34ರಷ್ಟು ಆಗುತ್ತದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಎಣ್ಣೆ ಮತ್ತು ಕೊಬ್ಬು ವಿಭಾಗದಲ್ಲಿ ಹಣದುಬ್ಬರ ಪ್ರಮಾಣವು ಮಾರ್ಚ್‌ನಲ್ಲಿ ಶೇ.18.79ಕ್ಕೆ ಏರಿಕೆ ಆಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧದಿಂದಾಗಿ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗಿದ್ದು ಇದಕ್ಕೆ ಮುಖ್ಯ ಕಾರಣ. ತರಕಾರಿಗಳ ಹಣದುಬ್ಬರ ಪ್ರಮಾಣವು ಶೇ.11.64ಕ್ಕೆ ಏರಿತು. ಮಾಂಸ ಮತ್ತು ಮೀನಿನ ಹಣದುಬ್ಬರವು ಶೇ.9.63ಕ್ಕೆ ಏರಿಕೆ ಆಗಿದೆ.

ಚಿಲ್ಲರೆ ಹಣದುಬ್ಬರ ದರವು ನಮ್ಮ ನಿರೀಕ್ಷೆಗೂ ಮೀರಿ ಏರಿಕೆ ಆಗಿದೆ. ಮಾಂಸ ಮತ್ತು ಮೀನಿನಂತಹ ಆಹಾರ ವಸ್ತುಗಳ ಬೆಲೆಯಲ್ಲಿ ಅಂದಾಜು ಮಾಡಿದ್ದಕ್ಕಿಂತ



ಹೆಚ್ಚಿನ ಏರಿಕೆ ಆಗಿರುವುದು ಹಣದುಬ್ಬರದ ಒಟ್ಟಾರೆ ಹೆಚ್ಚಳಕ್ಕೆ ಒಂದು ಮುಖ್ಯ ಕಾರಣ' ಎಂದು ರೇಟಿಂಗ್ ಸಂಸ್ಥೆ 'ಐಸಿಆರ್‌ಎ'ನ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಹೇಳಿದ್ದಾರೆ.

'ಆರ್‌ಬಿಐನ ಹಣಕಾಸು ನೀತಿ ಸಮಿತಿಯು ತನ್ನ ಹೊಂದಾಣಿಕೆಯ ಹಣಕಾಸು ನೀತಿಯಲ್ಲಿ ಬದಲಾವಣೆ ತರುವ ಸೂಚನೆಯನ್ನು ನೀಡಿದೆ. ಹೀಗಾಗಿ, ಏಪ್ರಿಲ್‌ನಲ್ಲಿಯೂ ಹಣದುಬ್ಬರ ಪ್ರಮಾಣ ಕಡಿಮೆ ಆಗದೆ ಇದ್ದರೆ ರೆಪೊ ದರ ಹೆಚ್ಚಿಸುವಿಕೆಯನ್ನು ಆರ್‌ಬಿಐ ಈ ವರ್ಷದ ಜೂನ್‌ನಲ್ಲಿ ಆರಂಭಿಸಬಹುದು' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾರ್ಚ್ ತಿಂಗಳ ಬಹುತೇಕ ಅವಧಿಯಲ್ಲಿ ದೇಶಿ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ, ಬೆಲೆ ಹೆಚ್ಚಳದ ಸಂಪೂರ್ಣ ಪರಿಣಾಮವು ಏಪ್ರಿಲ್ ತಿಂಗಳ ಹಣದುಬ್ಬರ ದರದಲ್ಲಿ ಗೊತ್ತಾಗಲಿದೆ' ಎಂದು ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ವಿವೇಕ್ ರಾಠಿ ಹೇಳಿದ್ದಾರೆ.

ಮುಂದಿನ ಹಣಕಾಸು ವರ್ಷದಲ್ಲಿ ರೂ.7.6 ಲಕ್ಷ ಕೋಟಿ ಎಫ್‌ಡಿಐ ನಿರೀಕ್ಷೆ

ನವದೆಹಲಿ : ಭಾರತವು 2022-23ನೇ ಹಣಕಾಸು ವರ್ಷದಲ್ಲಿ ರೂ.7.60 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಆಕರ್ಷಿಸುವ ನಿರೀಕ್ಷೆ ಇದೆ ಎಂದು ಉದ್ಯಮ ಸಂಘಟನೆಯೊಂದು ಹೇಳಿದೆ.

ಆರ್ಥಿಕ ಸುಧಾರಣೆ ಮತ್ತು ಸುಲಲಿತ ವಹಿವಾಟು ನಡೆಸಲು ಈಚಿನ ವರ್ಷಗಳಲ್ಲಿ ತೆಗೆದುಕೊಂಡಿರುವ ಕ್ರಮಗಳಿಂದಾಗಿ ಎಫ್‌ಡಿಐ ಹೆಚ್ಚಾಗುವ ನಿರೀಕ್ಷೆ ಮಾಡಿರುವುದಾಗಿ ಅದು ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ 8ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಮಾಡಿರುವುದಾಗಿಯೂ ಹೇಳಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಏರಿಕೆ ಆಗಿದೆ, ಸರಕುಗಳ ದರ ಹೆಚ್ಚಾಗಿದೆ. ಹೀಗಾಗಿ ಹಣದುಬ್ಬರವು ಏರುಮುಖವಾಗಿದೆ ಎಂದು ಅದು ಹೇಳಿದೆ.



ಅತೀಯ ಸಹಕಾರಿಗಳೇ...



ಮುಂಗಾರು ಮಳೆಯ ಮುನ್ನೂಚನೆ : ಸರ್ಕಾರ ಎಚ್ಚೆತುಕೊಂಡು ಅಗತ್ಯ ನಿಧಿತೆಯನ್ನು ಮಾಡಿಕೊಳ್ಳಲ

ನಮ್ಮ ರಾಜ್ಯದಲ್ಲಿ ಇತ್ತೀಚಿನ ಕೆಲ ದಿನಗಳಿಂದ ಮಳೆ ಸುರಿಯುತ್ತಿದೆ. ಇದನ್ನು ಮುಂಗಾರು ಪೂರ್ವದ ಮಳೆ ಎಂದೇ ಭಾವಿಸಬಹುದಾಗಿದೆ. ಕಳೆದ ಮೂರು ವರ್ಷಗಳಿಂದ ನೈಋತ್ಯ ಮುಂಗಾರು ಹೆಚ್ಚು-ಕಡಿಮೆ ವಾಡಿಕೆಯಂತೆ ಸುರಿದಿರುವುದನ್ನು ಗಮನಿಸಿದರೇ, ಈ ವರ್ಷವೂ ಸಹ ವಾಡಿಕೆಯಷ್ಟು ಮಳೆಯಾಗುವ ಸಾಧ್ಯತೆ ಇದೆ. ಇದನ್ನು ಹವಾಮಾನ ಇಲಾಖೆಯ ವರದಿಯೂ ದೃಢಪಡಿಸಿದೆ.

ಅದೇ ರೀತಿ ಖಾಸಗಿ ಹವಾಮಾನ ಮುನ್ನೂಚನಾ ಸಂಸ್ಥೆ ಸೈಮೆಟ್ ಸಹ ಪ್ರಸಕ್ತ ವರ್ಷದ ಮುಂಗಾರು ವಾಡಿಕೆಯಂತೆಯೇ ಇರಲಿದ್ದು, ಕೆಲವೆಡೆ ಸಾಧಾರಣ, ಕೆಲವೆಡೆ ಅಧಿಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಸುದ್ದಿ ರಾಜ್ಯದ ಕೃಷಿಕರಿಗೆ, ಜನರ ಪಾಲಿಗೆ ಈ ಮುನ್ನೂಚನೆಯು ಆಶಾದಾಯಕವಾಗಿದೆ.

ನೈಋತ್ಯ ಮುಂಗಾರು ವಾಡಿಕೆ ಪ್ರಮಾಣದಲ್ಲಿ ಸುರಿದರೆ, ಕೃಷಿ ಹಾಗೂ ಕೃಷಿ ಸಂಬಂಧಿತ ಉದ್ಯಮಗಳ ಚಟುವಟಿಕೆಗಳು ಗರಿಗದರಲಿದ್ದು, ದೇಶದಲ್ಲಿ ಉಲ್ಪಣಗೊಂಡಿರುವ ಹಣದುಬ್ಬರ ತಹಬಂದಿಗೆ ಬರುವ ಸಾಧ್ಯತೆಯೂ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ನಿಯಂತ್ರಣ ಸಾಧ್ಯವಾದಲ್ಲಿ, ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ.

ವಾಡಿಕೆ ಮಳೆಯ ಆಶಾಭಾವ ವ್ಯಕ್ತವಾಗಿದ್ದರೂ, ರಾಜ್ಯ ಸರ್ಕಾರ ಅದಕ್ಕೆ ಅಗತ್ಯವಾದ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲದಿರುವುದು ಆರ್ಥಿಕ ಉಂಟು ಮಾಡುತ್ತಿದೆ. ಕೂಡಲೇ ಸರ್ಕಾರ ಎಚ್ಚೆತುಕೊಂಡು ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಿ ಎಂದು ಒತ್ತಾಯಿಸುತ್ತೇನೆ. ರಾಜ್ಯದ ಎಲ್ಲೆಡೆ ಬಿತ್ತನೆ ಬೀಜ, ರಸಗೊಬ್ಬರಗಳ ದಾಸ್ತಾನು ಅಗತ್ಯ ಪ್ರಮಾಣದಲ್ಲಿ ಇರುವಂತೆಯೂ ನೋಡಿಕೊಳ್ಳಬೇಕು. ಪ್ರತಿ ಜಿಲ್ಲೆಗೂ ತಕ್ಕಂತೆ ಕಾರ್ಯ ಯೋಜನೆಯೊಂದನ್ನು ಹಾಕಿಕೊಳ್ಳುವ ಅಗತ್ಯವಿದೆ.

ಅಲ್ಲದೆ, ಜುಲೈನಲ್ಲಿ ಹೇರಳವಾಗಿ ಮಳೆ ಸುರಿಯುವ ಮುನ್ನೂಚನೆ ಇರುವುದರಿಂದ, ನದಿ, ಹೊಳೆಗಳು ತುಂಬಿ ಹರಿಯುವ ಸಂಭವವಿದೆ. ಕೂಡಲೇ ಅಲಸ್ಯ ಮಾಡದೆ, ಸಮರೋಪಾದಿಯಲ್ಲಿ ಕೆರೆಕಟ್ಟೆಗಳ ಬದುವನ್ನು ಸರಿಪಡಿಸಿ, ಹೊಳನ್ನು ತೆಗೆಸಬೇಕಿದೆ, ಅಷ್ಟು ಮಾತ್ರವಲ್ಲ, ನರೇಗಾ ಯೋಜನೆಯಡಿ ಅಗತ್ಯವಿರುವ ಕಡೆಗಳಲ್ಲಿ ಕೃಷಿ ಹೊಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಿ ಮಳೆ ನೀರು ಸಂಗ್ರಹಕ್ಕೆ ಅವಕಾಶ ಮಾಡಿಕೊಳ್ಳಬೇಕಿದೆ.

ಇದರಿಂದ ಮುಂದಿನ ದಿನಗಳಲ್ಲಿ ನೀರಿನ ಅಭಾವದ ಆತಂಕವೂ ದೂರವಾಗುತ್ತದೆ.

ಇಷ್ಟಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ರಾಜ್ಯ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳದೇ ಆದ ಅನಾಹುತಗಳನ್ನು ಹಿಂದಿನ ವರ್ಷಗಳಲ್ಲಿ ನಾವು ಅನುಭವಿಸಿದ್ದೇವೆ. ಆದ್ದರಿಂದ ಕೂಡಲೇ ಕೃಷಿ ಸಚಿವರು, ಇಲಾಖಾ ಅಧಿಕಾರಿಗಳು ಮುಂಗಾರು ಕೃಷಿಗೆ ಚಟುವಟಿಕೆಗಳಿಗೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳುವತ್ತ ಗಮನ ಹರಿಸಲಿ ಎಂದು ಎಚ್ಚರಿಸ ಬಯಸುತ್ತೇನೆ.

ಮುಂಗಾರು ಮಳೆಯ ಮೇಲೆ ಬರೀ ಕೃಷಿಕರ ಜೀವನವಷ್ಟೇ ಅಲ್ಲ, ದೇಶದ ಜನರ, ಆರ್ಥಿಕ ವ್ಯವಸ್ಥೆಯ ಭವಿಷ್ಯವೂ ಪೂರಾ ಅವಲಂಬಿತವಾಗಿದೆ. ಆದ್ದರಿಂದಲೇ ವಾಡಿಕೆಯ ಮುಂಗಾರಿನ ಮುನ್ನೂಚನೆ ಆಡಳಿತಗಾರರಲ್ಲಿ, ಆರ್ಥಿಕ ತಜ್ಞರಲ್ಲಿ, ಬ್ಯಾಂಕಿಂಗ್ ವಲಯವನ್ನು ಒಳಗೊಂಡಂತೆ ಎಲ್ಲರಲ್ಲೂ ಸಮಾಧಾನ ತಂದಿದೆ.

» ಎಚ್.ಕೆ. ಪಾಟೀಲ
ಅಧ್ಯಕ್ಷರು

ಭಾರತದ ಬೆಳವಣಿಗೆ ಅಂದಾಜು ತಗ್ಗಿಸಿದ ವಿಶ್ವಬ್ಯಾಂಕ್

ನವದೆಹಲಿ : ಭಾರತ ಮತ್ತು ಇಡೀ ದಕ್ಷಿಣ ಏಷ್ಯಾ ಪ್ರದೇಶದ ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು ವಿಶ್ವ ಬ್ಯಾಂಕ್ ತಗ್ಗಿಸಿದೆ. ಪೂರೈಕೆ ವ್ಯವಸ್ಥೆಯಲ್ಲಿ ಸಮಸ್ಯೆಗಳು ಆಗುತ್ತಿರುವುದು ಹಾಗೂ ಉತ್ತೇಜ್ಜ ಬಿಕ್ಕಟ್ಟಿನಿಂದಾಗಿ ಹಣದುಬ್ಬರ ಪ್ರಮಾಣ ಜಾಸ್ತಿ ಆಗುತ್ತಿರುವುದು ಇದಕ್ಕೆ ಕಾರಣ ಎಂದು ಅದು ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇ.8ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿಸಿದೆ. ದೇಶದ ಜಿಡಿಪಿ ಶೇ.8.7ರಷ್ಟು ಬೆಳವಣಿಗೆ ಕಾಣಲಿದೆ ಎಂದು ಈ ಮೊದಲು ಅಂದಾಜು ಮಾಡಿತ್ತು. ಹಾಲಿ ಹಣಕಾಸು ವರ್ಷದಲ್ಲಿ ದಕ್ಷಿಣ ಏಷ್ಯಾದ ಬೆಳವಣಿಗೆಯ ಅಂದಾಜು ಪ್ರಮಾಣ ಶೇ.6.6ರಷ್ಟು ಎಂದೂ ಹೇಳಿದೆ. 'ತೈಲ ಬೆಲೆ ಮತ್ತು ಆಹಾರ ವಸ್ತುಗಳ ಬೆಲೆಯು ದುಬಾರಿ ಆಗಿರುವುದು ಜನರ ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಲಿದೆ' ಎಂದು ವಿಶ್ವ ಬ್ಯಾಂಕ್‌ನ ದಕ್ಷಿಣ ಏಷ್ಯಾ ಉಪಾಧ್ಯಕ್ಷ ಹಾರ್ವಿಂಗ್ ಜಾಫರ್ ಹೇಳಿದ್ದಾರೆ.

ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆ ಶೇ.5ರ ದರ ತೆಗೆಯಲು ಚಿಂತನೆ

ನವದೆಹಲಿ : ಹಲವು ರಾಜ್ಯಗಳ ಆದಾಯ ಏರುತ್ತಿದ್ದು ಜಿಎಸ್‌ಟಿ ವಿಷಯವಾಗಿ ಕೇಂದ್ರದಿಂದ ಪರಿಹಾರದ ಅವಲಂಬನೆ ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಜಿಎಸ್‌ಟಿ ಪರಿಷತ್ ತೆರಿಗೆ ದರದಲ್ಲಿ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ.

ಮುಂದಿನ ತಿಂಗಳು ಜಿಎಸ್‌ಟಿ ಪರಿಷತ್ ಸಭೆ ನಡೆಯಲಿದ್ದು, ಶೇ.5ರ ತೆರಿಗೆ ದರವನ್ನು (ಸ್ಲಾಬ್) ತೆಗೆದುಹಾಕುವ ಪ್ರಸ್ತಾವನೆಯನ್ನು ಪರಿಗಣಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೆಚ್ಚು ಮಂದಿ ಬಳಸುವ ಸರಕುಗಳ ತೆರಿಗೆ ವಿಭಾಗವನ್ನು ಶೇ.3ಕ್ಕೆ ವರ್ಗಾವಣೆ ಮಾಡಿ, ಉಳಿದ ಸರಕುಗಳ ತೆರಿಗೆ ದರವನ್ನು ಶೇ.8ರ ವಿಭಾಗಕ್ಕೆ ಸೇರಿಸುವ ಪ್ರಸ್ತಾವನೆ ಇದೆ.

ಈಗಿರುವ ಜಿಎಸ್‌ಟಿ ಸ್ವರೂಪ ನಾಲ್ಕು ತೆರಿಗೆ ವಿಭಾಗಗಳಿದ್ದು, ಶೇ.5, 12, 18, 28ರ ವಿಭಾಗಗಳಿವೆ. ಉಳಿದಂತೆ ಚಿನ್ನ ಹಾಗೂ ಚಿನ್ನಾಭರಣಕ್ಕೆ ಶೇ.3 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಬ್ರಾಂಡೆಡ್ ಅಲ್ಲದ, ಪ್ಯಾಕ್ ಮಾಡದ ಆಹಾರ ಪದಾರ್ಥಗಳಿಗೆ ಯಾವುದೇ ತೆರಿಗೆ ವಿಧಿಸದೇ ಜಿಎಸ್‌ಟಿಯಿಂದ ಹೊರಗೆ ಇಡಲಾಗಿದೆ.

ಮೂಲಗಳ ಪ್ರಕಾರ ಆದಾಯ ವೃದ್ಧಿಗಾಗಿ ಆಹಾರೇತರ ಸರಕುಗಳನ್ನು ಶೇ.3ಕ್ಕೆ ಇಳಿಕೆ ಮಾಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಯೋಚಿಸಿದೆ. ಶೇ.5 ರಷ್ಟಿದ್ದ ತೆರಿಗೆ ದರವನ್ನು ಶೇ.7ಕ್ಕೆ ಅಥವಾ 8, 9ಕ್ಕೆ ಏರಿಕೆ ಮಾಡುವ ಪ್ರಸ್ತಾವನೆಯೂ ಇದೆ. ಶೇ.5ರ ತೆರಿಗೆಯನ್ನು ಶೇ.1 ರಷ್ಟು ಏರಿಕೆ ಮಾಡಿದರೂ ವಾರ್ಷಿಕವಾಗಿ ಇದರಿಂದ 50,000 ಕೋಟಿ ರೂಪಾಯಿ ಆದಾಯ ಹೆಚ್ಚಾಗಲಿದೆ.

ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಲಿ., ಉಡುಪಿ : ಗ್ರಾಹಕರ ಸಮಾವೇಶ



ಉಡುಪಿ : ಯಶ್ವಲ್ ಸುವರ್ಣ ಅವರ ನೇತೃತ್ವದಲ್ಲಿ ಅವರ ಹಾಗೂ ನಿರ್ದೇಶಕರುಗಳ ಶ್ರಮದ ಫಲವಾಗಿ ಮಹಾಲಕ್ಷ್ಮೀ ಬ್ಯಾಂಕ್ ಇಂದು ಉನ್ನತ ಮಟ್ಟಕ್ಕೇರಿದ್ದು ಉತ್ತಮ ಲಾಭದತ್ತ ಸಾಗಿದೆ. ಯಶ್ವಲ್ ಅವರು ಉತ್ತಮ ನಾಯಕತ್ವ ಗುಣ ಹೊಂದಿದ್ದಾರೆ. ಮೀನುಗಾರಿಕಾ ಫೆಡರೇಶನ್ ಮತ್ತು ಬ್ಯಾಂಕ್ ಎರಡನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದು ಉದ್ಯಮಿ ಡಾ. ಜಿ ಶಂಕರ್ ಹೇಳಿದರು.

ಅವರು ಶನಿವಾರ ನಗರದ ಶೇಷಶಯನ ಸಭಾಂಗಣದಲ್ಲಿ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಇದರ ಗ್ರಾಹಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ನೌಕರವರ್ಗ ಹೆಚ್ಚಿನ ಮುತುವರ್ಜಿ ವಹಿಸಿದಾಗ ಸಂಸ್ಥೆ ಲಾಭದತ್ತ ಸಾಗಲು ಸಾಧ್ಯವಿದೆ, ಯಶ್ವಲ್ ಅವರ ಕನಸಿಗೆ ಸಿಬ್ಬಂದಿ ವರ್ಗ ಕೈಜೋಡಿಸಿದಾಗ ಇನ್ನಷ್ಟು ಯಶಸ್ಸು ಸಾಧ್ಯ ಎಂದು ನುಡಿದರು.

ಬ್ಯಾಂಕಿನ ಅಧ್ಯಕ್ಷರಾದ ಯಶ್ವಲ್ ಸುವರ್ಣ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟಿದ್ದು ಅನಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ ಪ್ರಸ್ತುತ 347 ಕೋಟಿ ರೇವಣಿ ಹಾಗೂ 265 ಕೋಟಿ ಸಾಲ ಮತ್ತು ಮುಂಗಡದೊಂದಿಗೆ 605 ಕೋಟಿ ವ್ಯವಹಾರ ನಡೆಸಿದ್ದು, ಕಳೆದ 13 ವರ್ಷಗಳಿಂದ ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡುತ್ತಿರುವ ಮೂಲಕ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬ್ಯಾಂಕಿಂಗ್ ಕ್ಷೇತ್ರದ ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಉತ್ತಮ

ಸೇವೆ ನೀಡುತ್ತಿರುವ ಬ್ಯಾಂಕ್, ವಿದ್ಯಾರ್ಥಿಗಳಿಗೆ ಮಹಾಲಕ್ಷ್ಮೀ ವಿದ್ಯಾಸಿರಿ ರಿಫಾರೇ ಬ್ಯಾಲೆನ್ಸ್ ಉಳಿತಾಯ ಖಾತೆ ಯೋಜನೆ ಆರಂಭಿಸಿದ್ದು, ಗ್ರಾಹಕರ ಸಮಾವೇಶದ ಪ್ರಯುಕ್ತ ರೇವಣಿ ಗಳಿಗೆ ಶೇ. 0.40% ಅಧಿಕ ಬಡ್ಡಿ, ಸಂಘ ಸಂಸ್ಥೆಗಳ ರೂ. 25 ಲಕ್ಷ ಮೇಲ್ಪಟ್ಟ ರೇವಣಿ ಗಳಿಗೆ (ಒಂದು ವರ್ಷ ಮೇಲ್ಪಟ್ಟ ಅವಧಿ) ಶೇ. 8.5% ಬಡ್ಡಿ ನೀಡಲಾಗುತ್ತಿದ್ದು, ಆಜಾದಿ ಕಾ ಅಮೃತ್ ಮಹೋತ್ಸವದ ವರ್ಷಾಚರಣೆಯ ಅಂಗವಾಗಿ ವೈಯಕ್ತಿಕ ಉಳಿತಾಯ ಖಾತೆಯಲ್ಲಿ ರೂ.2 ಲಕ್ಷ ಮೇಲ್ಪಟ್ಟ ರೇವಣಿ ಗಳಿಗೆ ಹೆಚ್ಚುವರಿ ಶೇ.0.50 ಬಡ್ಡಿ ಹಾಗೂ ಸಹಕಾರಿ ಸಂಘ ಮತ್ತು ಸಂಘ ಸಂಸ್ಥೆಗಳ ಉಳಿತಾಯ ಖಾತೆಯಲ್ಲಿ ರೂ. 5 ಲಕ್ಷ ಮೇಲ್ಪಟ್ಟ ರೇವಣಿಗೆ ಶೇ.1.0 ಬಡ್ಡಿ ನೀಡಲಾಗುತ್ತಿದೆ ಎಂದರು.

ಅತಿಥಿಗಳಾಗಿ ಮಲ್ಟಿ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಕೆ. ಸುವರ್ಣ, ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ಆಡಳಿತ ನಿರ್ದೇಶಕರಾದ ಜೆರ್ನಿ ವಿನೆಂಟ್ ಡಯಾಸ್, ಉಜ್ವಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಪುರುಷೋತ್ತಮ ಶೆಟ್ಟಿ, ಕಿಡಿಯೂರು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಭುವನೇಂದ್ರ ಕಿಡಿಯೂರು, ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪಂದ ಪ್ರವರ್ತಕರಾದ ಗೋವಿಂದ ಬಾಬು ಪೂಜಾರಿ, ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಮನೋಹರ್ ಎಸ್. ಶೆಟ್ಟಿ, ಲಕ್ಷ್ಮೀ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಬಿ. ಎನ್. ಶಂಕರ ಪೂಜಾರಿ, ಯಶಸ್ವಿ ಫಿಶ್ ಮೀಲ್ & ಆಯಿಲ್ ಕಂ. ಆಡಳಿತ ನಿರ್ದೇಶಕರಾದ ಸಾಧು ಸಾಲ್ಯಾನ್, ಮತ್ತೋದ್ಯಮಿ ಆನಂದ ಪಿ. ಸುವರ್ಣ, ಕಾರ್ತಿಕ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಹರಿಯಪ್ಪ ಕೋಟ್ಯಾನ್, ಕಾಂಚನ್ & ಕಂ. ಲೆಕ್ಕಪರಿಶೋಧಕರಾದ ಗಣೇಶ್ ಬಿ. ಕಾಂಚನ್ ಉಪಸ್ಥಿತರಿದ್ದರು.

ದಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ : ರೂ.5.54 ಕೋಟಿ ನಿವ್ವಳ ಲಾಭ

ದಾವಣಗೆರೆ : ರಾಜ್ಯದಲ್ಲಿಯೇ ಪ್ರತಿಷ್ಠಿತ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಹೆಸರು ಪಡೆದಿರುವ ದಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ದಿನಾಂಕ : 31.03.2022ಕ್ಕೆ ಮುಕ್ತಾಯಗೊಂಡ 2021-22ನೇ ಸಾಲಿನಲ್ಲಿ 15316 ಸದಸ್ಯರನ್ನು ಹೊಂದಿ, ರೂ.57.73ಕೋಟಿ ನಿಧಿಗಳು, ರೂ.472.17 ಕೋಟಿ ರೇವಣಿಗಳು, ರೂ.222.90 ಕೋಟಿ ತೊಡಗಣೆಗಳು, ರೂ.11.74 ಕೋಟಿ ಷೇರು ಬಂಡವಾಳ, ರೂ.552.96 ಕೋಟಿ ದುಡಿಯುವ ಬಂಡವಾಳ, ರೂ.296.62 ಕೋಟಿ ಸಾಲಗಳನ್ನು ವಿತರಿಸಿ, ಶೇ.0.00% ನಿವ್ವಳ ಎನ್‌ಪಿಎ ಹೊಂದಿ, ರೂ.10.09 ಕೋಟಿ ಮೀರಿ ಲಾಭ ಗಳಿಸಿದೆ.

ಬ್ಯಾಂಕಿನ ಒಟ್ಟು ಲಾಭದಲ್ಲಿ ಆದಾಯ ತೆರಿಗೆ ಮತ್ತು ಇತರ ನಿಧಿಗಳಿಗೆ ಅವಕಾಶ ಕಲ್ಪಿಸಿದ ನಂತರ ರೂ.5.54 ಕೋಟಿಯಷ್ಟು ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ಪತ್ರಿಕೆಗೆ ತಿಳಿಸಿರುತ್ತಾರೆ.

ಸರ್.ಎಂ. ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಬ್ಯಾಂಕ್ : ರೂ.40.44 ಕೋಟಿ ಲಾಭ

ಬೆಂಗಳೂರು : ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯತತ್ಪರತೆ, ಧೈಯೋದ್ದೇಶಗಳನ್ನು ಮುಂದಿಟ್ಟುಕೊಂಡು, ಸಹಕಾರ ಕ್ಷೇತ್ರದಲ್ಲಿ ಗ್ರಾಹಕರಿಗೆ ಮತ್ತು ಸದಸ್ಯರಿಗೆ ಸೇವೆಯನ್ನು ನೀಡುವ ಉದ್ದೇಶದಿಂದ, ಸರ್ ಎಂ.ವಿ.ಯವರ ಹೆಸರಲ್ಲಿ ದಿನಾಂಕ : 15.04.1979 ರಂದು ಸರ್.ಎಂ.ವಿಶ್ವೇಶ್ವರಯ್ಯ ಸಹಕಾರಿ ಬ್ಯಾಂಕು ತನ್ನ ಸೇವೆಯನ್ನು ಪ್ರಾರಂಭಿಸಿ, 43 ವರ್ಷಗಳ ಸುದೀರ್ಘ ಉತ್ತಮ ಸೇವೆಯನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಪ್ರಾರಂಭದಲ್ಲಿ ಕೇವಲ ಒಂದು ಶಾಖೆಯೊಡನೆ ಕಾರ್ಯ ಪ್ರಾರಂಭಿಸಿದ ಬ್ಯಾಂಕ್, 12 ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿದ್ದು, ಪ್ರಾರಂಭದಿಂದಲೂ ಲಾಭದಲ್ಲಿ ನಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಬ್ಯಾಂಕಿನ ಶಾಖೆಗಳು ವಿಸ್ತಾರವಾಗುವುದರ ಜೊತೆಗೆ ಸದಸ್ಯರ ಮತ್ತು ಗ್ರಾಹಕರ ಸಂಖ್ಯೆಯು ಹೆಚ್ಚಾಗುತ್ತಿದೆ ಹಾಗೂ ಗ್ರಾಹಕರ ಮತ್ತು ಸದಸ್ಯರ ಸೇವೆಯನ್ನು ನೀಡುವ ಅತ್ಯುತ್ತಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ವರ್ಷದಿಂದ ವರ್ಷಕ್ಕೆ ಲಾಭದ ಮೊತ್ತವು ಏರಿಕೆಯಾಗುವುದರ ಜೊತೆಗೆ ವಿವಿಧ ಕ್ಷೇತ್ರಗಳಿಗೆ ಸಾಲ ಸೌಲಭ್ಯ ಮತ್ತು ಕ್ರಮಬದ್ಧವಾಗಿ ಲಾಭಾಂಶವನ್ನು ನೀಡುವ ಬ್ಯಾಂಕು ಎಂದು ಮನ್ನಣೆ ಪಡೆಯಿತು. ಬ್ಯಾಂಕಿನ ಮೂರು ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಧಾನ ಕಛೇರಿಯ ಕಟ್ಟಡದ ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದೆ, ಇದು ನಮ್ಮ ನಿಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿರುತ್ತದೆ.

ಪ್ರಸ್ತುತ ಬ್ಯಾಂಕು ಎಲ್ಲಾ 11 ಶಾಖೆಗಳು ಲಾಭದಲ್ಲಿದ್ದು, ಈ ಮೂಲಕ ದಿನಾಂಕ : 31.03.2022 (ಲೆಕ್ಕಪರಿಶೋಧನೆಗೆ ಮುನ್ನ) ಅಂತ್ಯಕ್ಕೆ ರೂ.1253.14 ಕೋಟಿಗಳ ಠೇವಣಿ ಸಂಗ್ರಹಿಸಿದ್ದು ರೂ.884.25 ಕೋಟಿ ಸಾಲ ವಿತರಿಸಿ ರೂ.40.44 ಕೋಟಿ ಒಟ್ಟು ಲಾಭ ಗಳಿಸಿರುತ್ತದೆ (ತೆರಿಗೆ ಮತ್ತು ಅವಕಾಶಗಳ ಮುನ್ನ). ಈ ಸಂಬಂಧ ನಮ್ಮ ಬ್ಯಾಂಕು ರೂ.8.00 ಕೋಟಿಗಳಷ್ಟು ಆದಾಯ ತೆರಿಗೆಯನ್ನು ಪಾವತಿಸಿರುತ್ತದೆ. ಇದಲ್ಲದೆ ನಮ್ಮ ಬ್ಯಾಂಕು 20301 ಸದಸ್ಯರನ್ನು ಹೊಂದಿದ್ದು ರೂ.49.06 ಕೋಟಿ ಷೇರು ಬಂಡವಾಳ, ಅಪಧ್ವನ



ಡಾ|| ರೇಖಾ ಲಕ್ಷ್ಮಿ
ಅಧ್ಯಕ್ಷರು



ಬಿ.ಎಸ್. ಶ್ರೀಪತಿರಾವ್
ಉಪಾಧ್ಯಕ್ಷರು

ನಿಧಿ ರೂ.225.15 ಕೋಟಿ, ಸ್ವಂತ ಬಂಡವಾಳ ರೂ.274.51 ಕೋಟಿ ಮತ್ತು ಹೂಡಿಕೆಗಳು ಮತ್ತು ಧವ್ಯಾಸ್ತಿಗಳು ರೂ.600.77 ಕೋಟಿಗಳಷ್ಟಿರುತ್ತದೆ. ಇದೊಂದು ಮಹತ್ವಾಕಾಂಕ್ಷೆಯ ಸರಿ. ಇದಕ್ಕೆಲ್ಲ ಕಾರಣೀಭೂತರಾದವರು ವೃತ್ತಿಪರ ಆಡಳಿತ ಮಂಡಳಿ ಮತ್ತು ಪ್ರಾಮಾಣಿಕ ಕರ್ತವ್ಯ ನಿರತ ಸಿಬ್ಬಂದಿ ಹಾಗೂ ಗ್ರಾಹಕರು ಮತ್ತು ಸದಸ್ಯರು ನಮ್ಮ ಬ್ಯಾಂಕಿನ ಮೇಲೆ ಇಟ್ಟಿರುವ ಅಪರಿಮಿತ ವಿಶ್ವಾಸ ಎಂದರೆ ಅತಿಶಯೋಕ್ತಿಯಾಗಲಾರದು. ಇದಲ್ಲದರ ನಡುವೆ ನಮ್ಮ ಬ್ಯಾಂಕಿನ ಸಾಧನೆಯನ್ನು ಗಮನಿಸಿ ಹಲವಾರು ಸಹಕಾರ ಸಂಸ್ಥೆಗಳು ಪ್ರಶಸ್ತಿ ಮತ್ತು ಗೌರವಗಳನ್ನು ನೀಡಿ ಸನ್ಮಾನಿಸಿವೆ. ಬ್ಯಾಂಕು ಸಂಪೂರ್ಣ ಗಣಕೀಕೃತವಾಗಿದ್ದು ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದಲ್ಲಿ ಆಗಿರುವ ಬದಲಾವಣೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಿದೆ. ಇದಲ್ಲದೆ ನಮ್ಮ ಗ್ರಾಹಕರಿಗೆ ಭಾರತದಾದ್ಯಂತ ಶುಲ್ಕರಹಿತವಾಗಿ ಉಪಯೋಗಿಸಲು ಅನುಕೂಲವಾಗುವಂತೆ ರುಪೆ ಎಟಿಎಂ ಕಾರ್ಡ್ ನೀಡಿಕೆ, ಅರ್ಹ ಸದಸ್ಯರಿಗೆ ವೈದ್ಯಕೀಯ ಸೌಲಭ್ಯ ನೀಡಿಕೆ, ಆರ್‌ಟಿಜಿಎಸ್ ಮತ್ತು ನೆಫ್ಟಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಅಧ್ಯಕ್ಷರಾದ ಡಾ. ರೇಖಾ ಲಕ್ಷ್ಮಿ ಮತ್ತು ಉಪಾಧ್ಯಕ್ಷ ಬಿ.ಎಸ್. ಶ್ರೀಪತಿರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಟ್ಸಾಪ್‌ನಿಂದ ಭಾರತದ 100 ಮಿಲಿಯನ್ ಬಳಕೆದಾರರಿಗೆ ಯೂಪಿಐ ಸೇವೆ

ಮೆಟಾ ಒಡೆತನದ ವಾಟ್ಸಾಪ್ ಶೀಘ್ರದಲ್ಲೇ ತನ್ನ ಪೇಮೆಂಟ್ ಸರ್ವಿಸ್‌ಅನ್ನು 100 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸಲಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್, ಹೆಚ್ಚುವರಿ 60 ಮಿಲಿಯನ್ ಬಳಕೆದಾರರಿಗೆ ಯೂಪಿಐ ಸೇವೆಯನ್ನು ವಿಸ್ತರಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಅನುಮೋದನೆ ಪಡೆದುಕೊಂಡಿದೆ. ಹಾಗಾಗಿ ಇನ್ನೇಲೆ 100 ಮಿಲಿಯನ್ ಬಳಕೆದಾರರು ವಾಟ್ಸಾಪ್ ಮೂಲಕ ಯೂಪಿಐ ಪೇಮೆಂಟ್ ಮಾಡಬಹುದಾಗಿದೆ. ಬಳಕೆದಾರರ ಸಂಖ್ಯೆಯ ಮೇಲಿನ ಮಿತಿಯನ್ನು ತೆಗೆದುಹಾಕುವುದು ವಾಟ್ಸಾಪ್ ಪ್ರಯತ್ನ. NPCI ಕ್ರಮೇಣವಾಗಿ ವಾಟ್ಸಾಪ್ ಮೇಲಿನ ಮಿತಿಯನ್ನು ಕಡಿಮೆ ಮಾಡುತ್ತಾ ಇದೆ. 2020ರಲ್ಲಿ ವಾಟ್ಸಾಪ್ ಪೇಮೆಂಟ್ ಒಪ್ಪಿಗೆ ಸಿಕ್ಕಿತ್ತು.

2021ರ ನವೆಂಬರ್‌ನಲ್ಲಿ ವಾಟ್ಸಾಪ್ ತನ್ನ ನೋಂದಾಯಿತ ಬಳಕೆದಾರರ ಸಂಖ್ಯೆಯನ್ನು 20 ಮಿಲಿಯನ್ನಿಂದ 40 ಮಿಲಿಯನ್‌ಗೆ ವಿಸ್ತರಿಸಲು ಅನುಮತಿ ಪಡೆದುಕೊಂಡಿತ್ತು. ಈಗ 40 ರಿಂದ 100 ಮಿಲಿಯನ್ ಯೂಪಿಐ ಬಳಕೆದಾರರ ಸಂಖ್ಯೆ ಏರಿಕೆ ಆಗಿದೆ. ವಾಟ್ಸಾಪ್ ಭಾರತದಲ್ಲಿನ ತನ್ನ ಎಲ್ಲಾ ಬಳಕೆದಾರರಿಗೆ ಯೂಪಿಐ ಪಾವತಿಗೆ ಅನುಮತಿ ನೀಡುವಂತೆ ಕೋರಿತ್ತು. ಆದ್ರೆ ಎನ್‌ಪಿಐಐನಿಂದ 100 ಮಿಲಿಯನ್ ಬಳಕೆದಾರರಿಗೆ ಮಾತ್ರ ಅನುಮತಿ ದೊರೆತಿದೆ.

ಭಾರತದಲ್ಲಿ 500 ಮಿಲಿಯನ್ಗಿಂತಲೂ ಹೆಚ್ಚು ವಾಟ್ಸಾಪ್ ಬಳಕೆದಾರರಿದ್ದಾರೆ. ಏತನ್ಮಧ್ಯೆ, ವಾಟ್ಸಾಪ್ ಈಗ ತನ್ನ ಅಪ್ಲಿಕೇಶನ್ನಲ್ಲಿ ಮೀಸಲಾದ ಸಮುದಾಯಗಳ ಟ್ಯಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ, ನಿಮ್ಮ ಮತ್ತಷ್ಟು ಹೊಸ ಫೀಚರ್‌ಗಳನ್ನು ಕೂಡ ವಾಟ್ಸಾಪ್ ಪರಿಚಯಿಸುತ್ತಿದೆ.



ಗೃಹಸಾಲಕ್ಕೆ ಒಳ್ಳೆಯ ಕ್ರೆಡಿಟ್ ಸ್ಕೋರ್ ಏಕೆ ಬೇಕು?

» ನೀರಜ್ ಧವನ್, ಎಕ್ಸ್‌ಪೀರಿಯನ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ

ಸಾಲ ಮರುಪಾವತಿಯ ಇತಿಹಾಸ, ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಮೊತ್ತದ ಪರಿಣಾಮಕಾರಿ ಬಳಕೆ, ವ್ಯಕ್ತಿ ಎಷ್ಟು ವರ್ಷದಿಂದ ಸಾಲ ಪಡೆಯುತ್ತ ಅದನ್ನು ಸರಿಯಾಗಿ ತೀರಿಸುತ್ತಿದ್ದಾನೆ ಎಂಬ ಅಂಶ, ಗ್ರಾಹಕ ಹೊಂದಿರುವ ಸಾಲದ ಒಟ್ಟು ಖಾತೆಗಳ ಸಂಖ್ಯೆ ಸೇರಿ ಹಲವು ಅಂಶಗಳನ್ನು ಆಧರಿಸಿ ಕ್ರೆಡಿಟ್ ಸ್ಕೋರ್ ಲೆಕ್ಕ ಹಾಕಲಾಗುತ್ತದೆ. ಸಾಲ ಪಡೆಯಲು ಯಾವುದೇ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂಬುದನ್ನು ನೀವೇ ಪರಿಶೀಲಿಸಿಕೊಳ್ಳಬಹುದು. ಗೃಹ ಸಾಲ ಪಡೆಯುವುದನ್ನು ಸುಲಭವಾಗಿಸಲು ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಿರಬೇಕು.

ಕ್ರೆಡಿಟ್ ಸ್ಕೋರ್ ಸಾಲ ಬಯಸುವವರು ಸಾಲ ಪಡೆಯಲು ಎಷ್ಟರ ಮಟ್ಟಿಗೆ ಅರ್ಹತೆ ಹೊಂದಿದ್ದಾರೆ ಎಂಬುದನ್ನು ನಿರ್ಧರಿಸುತ್ತದೆ. ಸಾಲ ಕೊಡುವ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯು (ಎನ್‌ಬಿಎಫ್‌ಸಿ) ಸಾಲ ಕೊಡಲು ಒಪ್ಪುವ ಮುನ್ನ, ಸಾಲ ಬಯಸಿದ ವ್ಯಕ್ತಿ ಅದನ್ನು ಹಿಂದಿರುಗಿಸುವ ಸಾಮರ್ಥ್ಯವನ್ನು ಎಷ್ಟರಮಟ್ಟಿಗೆ ಹೊಂದಿದ್ದಾನೆ ಎಂಬುದನ್ನು ಪರಿಶೀಲಿಸುತ್ತದೆ.

ಹೀಗೆ ಮಾಡುವಾಗ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಗಳು ಕ್ರೆಡಿಟ್ ಸ್ಕೋರ್ ಪರಿಶೀಲನೆಯ ಮಾರ್ಗ ಹಿಡಿಯುತ್ತವೆ. ಕ್ರೆಡಿಟ್ ಸ್ಕೋರ್ 300ರಿಂದ 900ರವರೆಗೆ ಇರುತ್ತದೆ. 900 ಗರಿಷ್ಠ ಅಂಕ. ಕ್ರೆಡಿಟ್ ಸ್ಕೋರ್ ಹೆಚ್ಚು ಇದ್ದಷ್ಟೂ ಗ್ರಾಹಕರಿಗೆ, ಸಾಲ ಸಿಗುವ ಸಾಧ್ಯತೆಗಳು ಹೆಚ್ಚು. ಗ್ರಾಹಕರು ಅತಿ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಅವರ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಸಾಲದಾತರು ತಾವು ನೀಡಿದ ಹಣವನ್ನು ಕಳೆದುಕೊಳ್ಳುವ ಅಪಾಯ ಕೂಡ ಕಡಿಮೆ ಇರುತ್ತದೆ; ಅಪಾಯ ಕಡಿಮೆ ಇದೆ ಎಂದಾದರೆ ಬಡ್ಡಿ ದರ ಕೂಡ ಕಡಿಮೆಯಾಗುತ್ತದೆ. ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದರಿಂದ ಅತ್ಯುತ್ತಮ ಮಟ್ಟದ ಕ್ರೆಡಿಟ್ ಸ್ಕೋರ್ ಪಡೆಯಲು ಸಾಧ್ಯವಾಗುತ್ತದೆ. ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರು ತಮ್ಮ ಹಣಕಾಸಿನ ಅಗತ್ಯಗಳಿಗೆ ದೊಡ್ಡ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನೆರವು ಪಡೆಯುವ ಶಕ್ತಿ ಹೊಂದುತ್ತಾರೆ.

ಸಾಲ ಮರುಪಾವತಿಯ ಇತಿಹಾಸ, ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಮೊತ್ತದ ಪರಿಣಾಮಕಾರಿ ಬಳಕೆ, ವ್ಯಕ್ತಿ ಎಷ್ಟು ವರ್ಷದಿಂದ ಸಾಲ ಪಡೆಯುತ್ತ ಅದನ್ನು ಸರಿಯಾಗಿ ತೀರಿಸುತ್ತಿದ್ದಾನೆ ಎಂಬ ಅಂಶ, ಗ್ರಾಹಕ ಹೊಂದಿರುವ ಸಾಲದ ಒಟ್ಟು ಖಾತೆಗಳ ಸಂಖ್ಯೆ ಸೇರಿ ಹಲವು ಅಂಶಗಳನ್ನು ಆಧರಿಸಿ ಕ್ರೆಡಿಟ್ ಸ್ಕೋರ್ ಲೆಕ್ಕ ಹಾಕಲಾಗುತ್ತದೆ. ಸಾಲ ಪಡೆಯಲು ಯಾವುದೇ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂಬುದನ್ನು ನೀವೇ ಪರಿಶೀಲಿಸಿಕೊಳ್ಳಬಹುದು. ಗೃಹ ಸಾಲ ಪಡೆಯುವುದನ್ನು ಸುಲಭವಾಗಿಸಲು ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಿರಬೇಕು.

ಒಳ್ಳೆಯ ಕ್ರೆಡಿಟ್ ಸ್ಕೋರ್ ಏಕೆ ಬೇಕು ಎನ್ನುವುದಕ್ಕೆ ಐದು ಕಾರಣಗಳು ಇಲ್ಲಿವೆ :

ನಿಮ್ಮ ಕ್ರೆಡಿಟ್ ಸ್ಕೋರ್ 750ಕ್ಕಿಂತ ಅಧಿಕವಾಗಿದ್ದರೆ ನಿಮಗೆ ಒಳ್ಳೆಯ ಗೃಹಸಾಲ ಯೋಜನೆಯ ಪ್ರಯೋಜನ ದೊರೆಯಬಹುದು. ಇದರೊಂದಿಗೆ ಒಳ್ಳೆಯ ಬ್ಯಾಂಕ್‌ನಲ್ಲಿ ಗೃಹಸಾಲಕ್ಕಾಗಿ ಅರ್ಜಿ ಸಲ್ಲಿಸಲು ಕೂಡ ಈ ಸ್ಕೋರ್ ನೆರವಾಗುತ್ತದೆ. ಸಾಲ ಮಂಜೂರು ಮಾಡಬೇಕೋ ಬೇಡವೋ ಎಂದು ನಿರ್ಧರಿಸುವ ಮೊದಲು ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಗಳು ಸಾಲಗಾರರ ಆರ್ಥಿಕ ಸಾಮರ್ಥ್ಯವನ್ನು ಪರಿಶೀಲಿಸುತ್ತವೆ. ತೀರಾ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರು, ಕಳಪೆ



ಮರುಪಾವತಿ ಇತಿಹಾಸ ಹೊಂದಿರುವವರು ಒಳ್ಳೆಯ ಯೋಜನೆಗಳ ಅಡಿಯಲ್ಲಿ ಗೃಹಸಾಲ ಪಡೆಯಲು ಸಾಧ್ಯವಾಗುವುದಿಲ್ಲ.

1. ಸಾಲ ಪಡೆಯಲು ನಿಮ್ಮನ್ನು ಅರ್ಹರನ್ನಾಗಿಸಿಕೊಳ್ಳಿ : 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇದ್ದರೆ ಅದನ್ನು ಆರೋಗ್ಯಕರ ಕ್ರೆಡಿಟ್ ಸ್ಕೋರ್ ಎಂದು ಹೇಳಲಾಗುತ್ತದೆ. ಸಾಲ ಪಡೆಯುವ ವ್ಯಕ್ತಿಯು ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲ ನೀಡುವವರು ಅತ್ಯುತ್ತಮ ಬಡ್ಡಿ ದರವನ್ನು ನಿಗದಿ ಮಾಡಲು ಮುಂದೆ ಬರುತ್ತಾರೆ. ಇದು ಸುಲಭವಾಗಿ ಸಾಲ ಪಡೆಯಲು ನೆರವಾಗುವುದಷ್ಟೇ ಅಲ್ಲದೆ, ಬಡ್ಡಿ ದರದಲ್ಲಿ ರಿಯಾಯಿತಿ, ಪ್ರೊಸೆಸಿಂಗ್ ಶುಲ್ಕಗಳಲ್ಲಿ ಕಡಿತದ ರೀತಿಯ ಕೊಡುಗೆಗಳನ್ನು ಪಡೆಯಲು ಕೂಡ ನೆರವಿಗೆ ಬರುತ್ತದೆ.

2. ಕಡಿಮೆ ಬಡ್ಡಿ ದರ : ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಅತ್ಯುತ್ತಮ ಕ್ರೆಡಿಟ್ ಸ್ಕೋರ್ ನೆರವಾಗುತ್ತದೆ.

3. ದೀರ್ಘಾವಧಿ ಸಾಲ : ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟು ಉತ್ತಮ ಆಗಿರುತ್ತದೆ ಎಂಬುದನ್ನು ಆಧರಿಸಿ ದೊಡ್ಡ ಮೊತ್ತದ ಸಾಲ ಮತ್ತು ಆ ಸಾಲ ಮರುಪಾವತಿಸಲು ಹೆಚ್ಚಿನ ಅವಧಿ ನಿಮಗೆ ಸಿಗುತ್ತದೆ.

4. ತ್ವರಿತ ಅನುಮೋದನೆ : ಅತಿ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿ ಸಲ್ಲಿಸುವ ಅರ್ಜಿಯನ್ನು ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳು ತ್ವರಿತ ಗತಿಯಲ್ಲಿ ಇತ್ಯರ್ಥಪಡಿಸುತ್ತವೆ. ಏಕೆಂದರೆ ಸಾಲ ಪಡೆದ ವ್ಯಕ್ತಿಗೆ ಅದನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಸಾಮರ್ಥ್ಯ ಇದೆ ಎಂಬುದು ಅದಾಗಲೇ ಸಾಬೀತಾಗಿರುತ್ತದೆ.

5. ಶುಲ್ಕ ರಿಯಾಯಿತಿ : ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಸಾಲ ನೀಡಲು ಬ್ಯಾಂಕ್ ನಿರ್ಧರಿಸಿದರೆ, ಸಾಲ ಪಡೆಯುವ ವ್ಯಕ್ತಿಗೆ ಕೆಲವು ಶುಲ್ಕಗಳಲ್ಲಿ ರಿಯಾಯಿತಿ ಕೇಳಲು ಅವಕಾಶ ದೊರೆಯುತ್ತದೆ.

ಎಫ್‌ಡಿ ಮೇಲೆ ಸಾಲ ಅಥವಾ ಓವರ್ ಡ್ರಾಫ್ಟ್ ತೆಗೆದುಕೊಳ್ಳಬಹುದು

ಜೀವನಕ್ಕೆ ಆರ್ಥಿಕ ಭದ್ರತೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ತಮ್ಮ ಹೂಡಿಕೆಯಿಂದ ನಿರಂತರವಾಗಿ ಆದಾಯ ಬರಬೇಕು ಎಂದು ಶ್ರೀಸಾಮಾನ್ಯರು ನಿರೀಕ್ಷಿಸುತ್ತಾರೆ. ಅದಕ್ಕಾಗಿಯೇ ಕೆಲವರು ನಿವೃತ್ತಿಯ ನಂತರ, ಇನ್ನೂ ಕೆಲವರು ವಯಸ್ಸಿಗೆ ಬರುವ ಮುನ್ನವೇ ಮಕ್ಕಳ ಹೆಸರಿನಲ್ಲಿ ಎಫ್‌ಡಿ (ಫಿಕ್ಸ್‌ಡ್ ಡೆಪಾಸಿಟ್- ನಿಗದಿತ ಹೂಡಿಕೆ) ಮಾಡುತ್ತಾರೆ.

ಆದರೆ, ಈ ಹಣವನ್ನು ಅವಧಿಗೂ ಮುನ್ನವೇ ಬ್ಯಾಂಕಿನಿಂದ ಪಡೆಯಲು ಸುಲಭವಾದ ವಿಧಾನವನ್ನು ಪರಿಚಯಿಸಲಾಗಿದೆ. ಅದು, ಎಫ್‌ಡಿ ಮೇಲೆ ಸಾಲ ಅಥವಾ ಓವರ್ ಡ್ರಾಫ್ಟ್ (ಓಡಿ) ತೆಗೆದುಕೊಳ್ಳಬಹುದು. ಏಕೆಂದರೆ, ಬ್ಯಾಂಕಿನ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ನಿಮ್ಮ ಹೂಡಿಕೆಯ ಹಣವನ್ನು ಓವರ್ ಡ್ರಾಫ್ಟ್ (ಓಡಿ) ಸೌಲಭ್ಯದ ಅಡಿಯಲ್ಲಿ ಮೇಲಾಧಾರವಾಗಿ ಬಳಸಿಕೊಳ್ಳಲಾಗುತ್ತದೆ. ಇದರಿಂದಾಗಿ ನೀವು ನಿಮ್ಮ ಹೂಡಿಕೆ ಹಾಗೇ ಉಳಿದಿದ್ದರೂ ಕಡಿಮೆ ಆದಾಯಕ್ಕೆ ಅವಧಿಗೂ ಮುನ್ನವೇ ಹಣ ಪಡೆಯಬೇಕಾದ್ದಿಲ್ಲ. ಬದಲಾಗಿ ಅಗತ್ಯವಿರುವ ಸಾಲದ ಮೊತ್ತವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ. ನೀವು ನಿಮ್ಮ ಆನ್ಲೈನ್ ಖಾತೆಗಳನ್ನು ಬಳಸಿಕೊಂಡು ಓಡಿಗೆ ಸರಳವಾಗಿ ಅರ್ಜಿ ಸಲ್ಲಿಸಬಹುದು, ಅಥವಾ ನೇರವಾಗಿ ಬ್ಯಾಂಕ್ ನಲ್ಲಿಯೇ ತೆರಳಿ ಅರ್ಜಿಯನ್ನು ಸಲ್ಲಿಸಬಹುದು. ನಿಗದಿತ ಹೂಡಿಕೆಯ ಓಡಿ ಹಣವು ಬ್ಯಾಂಕ್‌ಗಳು ಪ್ರಸ್ತುತ ಎಷ್ಟಿ ಮೌಲ್ಯದ ಶೇ.90 ವರೆಗಿನ ಓವರ್ ಡ್ರಾಫ್ಟ್‌ಗಳನ್ನು ಅನುಮತಿಸುತ್ತವೆ. ಹಾಗಾಗಿ, ಓವರ್ ಡ್ರಾಫ್ಟ್ ಸೌಲಭ್ಯದ ಮೇಲಿನ ಬಡ್ಡಿಯು ಆಧಾರವಾಗಿರುವ ಎಫ್‌ಡಿ ದರಕ್ಕಿಂತ ಶೇ. 1.2 ಪ್ರತಿಶತ ಹೆಚ್ಚಾಗಿರುತ್ತದೆ. ಎಫ್‌ಡಿಯನ್ನು ಓಡಿಯಲ್ಲಿ ಹಿಂಪಡೆಯುವುದರಿಂದ ಓಡಿ ಮೊತ್ತಕ್ಕೆ ಮಾತ್ರ ಬಡ್ಡಿದರವನ್ನು ಪಾವತಿಸಬಹುದು. ಜೊತೆಗೆ ಅಲ್ಪಾವಧಿಯ ನಗದು ಬೇಡಿಕೆಯನ್ನು ಸರಿದೂಗಿಸಲು ಈ ವಿಧಾನವನ್ನು ಬಳಸಿಕೊಳ್ಳಬಹುದು.

ಓಡಿಯ ಮುಖ್ಯವಾದ ಪ್ರಯೋಜನವೆಂದರೆ ಇದರಿಂದ ಮಾಸಿಕ ಇಎಂಐ ಪಾವತಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಅನುಕೂಲ ಆದಾಗಲೆಲ್ಲ ಬಾಕಿ ಉಳಿದಿರುವ ಠೇವಣಿ ಹಣವನ್ನು ಪಾವತಿಸುವ ಆಯ್ಕೆಯನ್ನು ಪಡೆಯಬಹುದು. ಆದಾಗ್ಯೂ ಮಾಸಿಕ ಓಡಿ ಆಧಾರದ ಮೇಲೆ ಬಡ್ಡಿ ದರವನ್ನು ಪಾವತಿಸುವುದು ಉತ್ತಮ. ಏಕೆಂದರೆ ಇದರ ಅವಧಿಯನ್ನೂ ಸಹ ನಿಮ್ಮ ಸಾಲದ ಮೇಲೆ ನಿರ್ಧರಿಸಲಾಗುತ್ತದೆ. ನೀವು ನಿಮ್ಮ ಎಫ್‌ಡಿಯನ್ನು ನವೀಕರಿಸಿದಾಗ, ಹೆಚ್ಚಿನ ಬ್ಯಾಂಕ್‌ಗಳು ನಿಮ್ಮ ಓಡಿ ಅನ್ನು ನವೀಕರಿಸಲು ಅನುವು ಮಾಡಿಕೊಡುತ್ತದೆ ಮತ್ತು ನವೀಕರಿಸಿದ ಎಫ್‌ಡಿ ಮೇಲಿನ ಬಡ್ಡಿ ದರವನ್ನು ಹೊಂದಿಸಲು ಬಡ್ಡಿ ದರವನ್ನು ಮಾರ್ಪಡಿಸಲಾಗುತ್ತದೆ. ನೀವು ಕ್ರಿಯಾಶೀಲರಾಗಿದ್ದರೆ, ವೇತನಪಾವತಿ ಅಥವಾ ಇತರ ಕಾರಣಗಳ ವಿಳಂಬದಿಂದಾಗಿ ಎಫ್‌ಡಿಗೆ ವಿರುದ್ಧವಾಗಿ ಓಡಿಯನ್ನು ಪಡೆದುಕೊಳ್ಳಬಹುದು.

ಓವರ್ ಡ್ರಾಫ್ಟ್ ಸೌಲಭ್ಯದಿಂದ ಅನುಕೂಲಗಳು : ಕಳಪೆ ಸಿಐಬಿಎಲ್ ಫಲಿತಾಂಶದ ಮತ್ತು ಕಡಿಮೆ ಆದಾಯದ ಕಾರಣ, ಅನೇಕ ಜನರು ಸಾಲದ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ, ಇದಕ್ಕೆ ಯಾವುದೇ ಹೂಡಿಕೆ ಸಾಮರ್ಥ್ಯದ ಫಲಿತಾಂಶ (ಅಂಕಗಳು) ಅಗತ್ಯವಿಲ್ಲ. ಎಫ್‌ಡಿ ಓವರ್ ಡ್ರಾಫ್ಟ್ ಸಂದರ್ಭದಲ್ಲಿ, ನೀವು ಈ ಯಾವುದೇ ಅವಶ್ಯಕತೆಗಳನ್ನು ಪೂರೈಸಬೇಕಾಗಿಲ್ಲ. ಸಾಲಕ್ಕೆ ಅರ್ಹತೆ ಪಡೆಯಲು ನೀವು ಬ್ಯಾಂಕ್‌ನಲ್ಲಿ ನಿಗದಿತ ಹೂಡಿಕೆಯನ್ನು ಮಾತ್ರ ಹಿಡಿದಿಟ್ಟುಕೊಳ್ಳಬೇಕು. ಬಹುತೇಕರು ಇದೇ ವಿಧಾನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಲ್ಲದೇ ಎಫ್‌ಡಿಯಲ್ಲಿ ಸಾಲ ತೆಗೆದುಕೊಳ್ಳುವುದರಿಂದ

ಹಲವು ಪ್ರಯೋಜನಗಳಿವೆ. ಅದನ್ನಲ್ಲಿ ಕಾಣಬಹುದು.

ದಾಖಲೆಗಳ ತ್ವರಿತ ವಿತರಣೆ ಅವಶ್ಯವಿಲ್ಲ : ಹೂಡಿಕೆ ಮೇಲಿನ ಸಾಲ ತೆಗೆದುಕೊಳ್ಳಲು ಬೇಕಾದ ಸಾಲ ಅಥವಾ ಓಡಿ ಮೊತ್ತವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಇದಕ್ಕೆ ಯಾವುದೇ ದಾಖಲೆಗಳ ಅವಶ್ಯಕತೆ ಇರುವುದಿಲ್ಲ. ನೀವು ಯಾವುದೇ ಹೆಚ್ಚಿನ ದಾಖಲೆಗಳನ್ನು ಒದಗಿಸುವ ಅಗತ್ಯವೂ ಇರುವುದಿಲ್ಲ. ಏಕೆಂದರೆ ಸಾಲ ನೀಡುವ ಸಂಸ್ಥೆಗಳು ನಿಮ್ಮ ಎಲ್ಲ ಕೆವೈಸಿ ಮಾಹಿತಿಯನ್ನು ಹೊಂದಿರುತ್ತಾರೆ. ದೃಢೀಕೃತ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, 24 ಗಂಟೆಗಳ ಒಳಗೆ ಹಣ ನಿಮ್ಮ ಖಾತೆಗೆ ಜಮೆಯಾಗುತ್ತದೆ.

ಸಂಸ್ಕರಣಾ ಶುಲ್ಕ ಮತ್ತು ಇತರ ಶುಲ್ಕಗಳು : ಓಡಿ ಸಾಲದ ಮೊತ್ತವನ್ನು ಪಡೆಯಲು ನೀವು ಸಾಲದ ಪ್ರಕ್ರಿಯೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ. ಸ್ವತ್ತು, ಮರು ಸ್ವಾಧೀನ, ಪೂರ್ವ ಪಾವತಿ ಶುಲ್ಕ ಇತರ ಯಾವುದೇ ಹೆಚ್ಚುವರಿ ಶುಲ್ಕದ ಹೊರೆ ಇರುವುದಿಲ್ಲ. ಹಾಗಾಗಿ ಇದು ನಿಮ್ಮ ಸಾಲದ ಮೇಲಿನ ವೆಚ್ಚವನ್ನು ತಗ್ಗಿಸುತ್ತದೆ ಎನ್ನಬಹುದು. ಜೊತೆಗೆ ನಿಮ್ಮ ಸಾಲದ ಅವಧಿಯು ಯಾವುದಾದರೂ ಸಮಯದಲ್ಲಿ ಸಾಲ ಮರುಪಾವತಿ ಮಾಡಬಹುದಾಗಿರುತ್ತದೆ.

ಕಡಿಮೆ ಬಡ್ಡಿ ದರಗಳು : ಬಹುತೇಕರು ಎಫ್‌ಡಿ ಮೇಲಿನ ಸಾಲವನ್ನು ಆಯ್ಕೆ ಮಾಡಿಕೊಳ್ಳಲು ಕಡಿಮೆ ಬಡ್ಡಿದರದ ಪ್ರಯೋಜನಗಳು ಒಂದಾಗಿದೆ. ಇದು ಸುರಕ್ಷಿತ ಸಾಲವಾಗಿರುವುದರಿಂದ ನಿಮ್ಮ ನಿಗದಿತ ಹೂಡಿಕೆಯು ಸಾಲಕ್ಕೆ ಭದ್ರತೆಯ ಆಧಾರವಾಗಿರುತ್ತವೆ. ಜೊತೆಗೆ ಇತರ ಅಸುರಕ್ಷಿತ ಸಾಲಗಳಿಗೆ ಹೋಲಿಸಿದರೆ, ಇದರಲ್ಲಿ ಬಡ್ಡಿ ದರವೂ ಕಡಿಮೆಯಿರುತ್ತದೆ. ನಿಮ್ಮ ಎಫ್‌ಡಿ ಪ್ಲಾನ್‌ನಲ್ಲಿ ಲಭ್ಯವಿರುವ ಬಡ್ಡಿದರಕ್ಕಿಂತ ಶೇ. 1 ರಿಂದ 2 ರಷ್ಟು ಹೆಚ್ಚಿನ ಬಡ್ಡಿದರವನ್ನು ಸಾಲ ನೀಡುವ ಸಂಸ್ಥೆಗಳು ಒದಗಿಸುತ್ತವೆ. ಸಾಲದಾತರು ಸಾಮಾನ್ಯವಾಗಿ ಎಫ್‌ಡಿಯಲ್ಲಿ ಕೊಡಲಾಗುವ ಬಡ್ಡಿದರವನ್ನು ಅವಲಂಬಿಸಿ ಸಾಲ ನೀಡುತ್ತಾರೆ. ಇದು ಮುಂದಿನವರಿಗೆ ಬದಲಾಗಬಹುದು.

ಹೂಡಿಕೆ ಹೆಚ್ಚಿದಷ್ಟು ಸಾಲದ ಮೊತ್ತವೂ ಹೆಚ್ಚು : ಸಾಲದ ಮೊತ್ತವು ಒಟ್ಟಾರೆ ಎಫ್‌ಡಿ (ನಿಗದಿತ ಹೂಡಿಕೆ) ಮೌಲ್ಯದ ಶೇ.80 ರಿಂದ 90 ಪ್ರತಿಶತದವರೆಗೆ ಇರಬಹುದು. ಹಾಗಾಗಿ, ನಿಮ್ಮ ಸಾಲದ ಗಾತ್ರವನ್ನೂ ನಿಮ್ಮ ಎಫ್‌ಡಿ ಮೌಲ್ಯದ ಮೇಲೆ ನಿರ್ಧರಿಸಲಾಗುತ್ತದೆ. ನಿಮ್ಮ ಎಫ್‌ಡಿ ಮೊತ್ತ ಹೆಚ್ಚಾದಷ್ಟೂ ನಿಮ್ಮ ಸಾಲದ ಮೊತ್ತವೂ ಹೆಚ್ಚುತ್ತದೆ. ಇದು ಎಫ್‌ಡಿ ಮೌಲ್ಯವನ್ನು ಹೊರತುಪಡಿಸಿ, ನಿಮ್ಮ ಸಾಲದಾತರೊಂದಿಗೆ ನಿಮ್ಮ ಸಂಪರ್ಕದ ಪ್ರಕಾರವನ್ನೂ ಅವಲಂಬಿಸಿರುತ್ತದೆ.

ಬಿಡುವಿನ ವೇಳೆಯಲ್ಲೂ ಪಾವತಿಸಿ : ನಿಮ್ಮ ಎಫ್‌ಡಿ ಅವಧಿ ಪೂರ್ಣಗೊಳ್ಳುವವರೆಗೂ ನೀವು ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಸಂದರ್ಭದಲ್ಲಿ, ಇದು ನಿಮ್ಮ ಎಫ್‌ಡಿ ಅವಧಿಗಿಂತ ಹೆಚ್ಚು ಇರುವಂತಿಲ್ಲ. ವಿಸ್ತೃತ ಮರುಪಾವತಿ ಅವಧಿಯೊಂದಿಗೆ, ನೀವು ಸರಳ ಇಎಂಐ ಅಥವಾ ನಿಮ್ಮ ಬಿಡುವಿನ ವೇಳೆಯಲ್ಲಿ ಬಡ್ಡಿ ಮಾತ್ರ ಪಾವತಿಸುವ ವ್ಯವಸ್ಥೆಯನ್ನು ಬಳಸಿಕೊಂಡು ಸಾಲದ ಮೊತ್ತವನ್ನು ಹಿಂತಿರುಗಿಸಬಹುದು. ಎಫ್‌ಡಿ ಮೇಲಿನ ಸಾಲದ ನೆರವಿನಿಂದ ನೀವು ಇತರ ಹಣಕಾಸು ಸಮಸ್ಯೆಗಳಿಂದ ಹೊರಬರಬಹುದು. ಅಲ್ಲದೇ, ಕಡಿಮೆ ಬಡ್ಡಿದರದೊಂದಿಗೆ ತ್ವರಿತವಾಗಿ ನಿಮಗೆ ಸಾಲದ ಮೊತ್ತವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಮುಖ್ಯವಾಗಿ ನೀವು ಆಯ್ಕೆ ಮಾಡುವ ಓಡಿ ವಿಧಾನವು ಅಗತ್ಯ ಸಮಯಕ್ಕೆ ಹಣ ಪೂರೈಕೆಯಾಗುವಂತೆ ಮಾಡುತ್ತದೆ.

» ನಿಮ್ಮ ಪ್ರಶ್ನೆ ನಮ್ಮ ಉತ್ತರ

**ನಿಮ್ಮ ಪ್ರಶ್ನೆ
ನಮ್ಮ ಉತ್ತರ**

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



“Board of Management” ಸದಸ್ಯರಾಗಲು ರಿಜರ್ವ್ ಬ್ಯಾಂಕ ಸುತ್ತೋಲೆಯಲ್ಲಿ “Special Knowledge or Practical Experience” ಅವಶ್ಯಕ ಎಂದು ತಿಳಿಸಿರುವರು. ಈ ಎರಡು ಪದಗಳ ಸಂದರ್ಭಕ್ಕೆ ಅನುಗುಣವಾಗಿ ವಿವರಣೆಯು ಅವಶ್ಯಕತೆ ಇರುತ್ತದೆ.

01. ನಮ್ಮ ಆಡಳಿತ ಮಂಡಳಿಯಲ್ಲಿ 25 ರಿಂದ 40 ವರ್ಷ ದಿಗ್ಗರ್ವರಾಗಿ, ಈಗಲೂ ಮುಂದುವರೆದಿರುವರು. ಅವರ ವಿದ್ಯಾರ್ಹತೆ SSLC, PUC ಇದ್ದು ಸದರಿಯವರನ್ನು ಬ್ಯಾಂಕಿಂಗ್‌ನಲ್ಲಿ Practical Experience ಹೊಂದಿದವರು ಅಂತ ಪರಿಗಣಿಸಬಹುದೇ.

01. Special Knowledge ಎಂದರೆ ಶೈಕ್ಷಣಿಕ ಅರ್ಹತೆಯೇ...?

03. Board of Managementಗೆ ಕನಿಷ್ಠ ವಿದ್ಯಾರ್ಹತೆ ಅವಶ್ಯಕತೆ ಇದೆಯೇ...?

04. ಕೃಷಿ ಭೂಮಿಯನ್ನು ಹೊಂದಿರುವವರನ್ನು “Agriculture Expert” ಅಂತಾ ಪರಿಗಣಿಸಬಹುದೇ? ಇವುಗಳ ಕುರಿತು ತಮ್ಮ ಸಲಹೆಯನ್ನು ನೀಡಬೇಕಾಗಿ ವಿನಂತಿ.

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಳಗಾವಿ ಜಿಲ್ಲೆ.

ಉತ್ತರ : ಬಿಬಿಎಂನ ಸದಸ್ಯರಾಗಲು ದಿನಾಂಕ ಡಿಸೆಂಬರ್ 31, 2019ರ ಭಾರತೀಯ ರಿಜರ್ವ್ ಬ್ಯಾಂಕಿನ ಸುತ್ತೋಲೆಯ ಪ್ರಾರ 6ರಲ್ಲಿ ಪಟ್ಟಿ ಮಾಡಲಾದ ಯಾವುದೇ ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿರುವುದು ಅಗತ್ಯ. ಬಿಬಿಎಂ ವಿಕಾಸಗೊಳ್ಳುತ್ತಿರುವ ಪ್ರಕ್ರಿಯೆಯಾಗಿರುವುದರಿಂದ, “ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ” ವಿನೇಂಬುದನ್ನು ರಿಜರ್ವ್ ಬ್ಯಾಂಕು ವಿವರಿಸಿಲ್ಲ. ರಿಜರ್ವ್ ಬ್ಯಾಂಕಿನ ದಿನಾಂಕ ಜುಲೈ 01, 2015ರ ನಿರ್ದೇಶಕ ಮಂಡಳಿಯ ಮಾಸ್ಟರ್ ಸುತ್ತೋಲೆಯ ಪ್ರಾರಾ 1.6ರಲ್ಲಿ ವೃತ್ತಿಪರ ನಿರ್ದೇಶಕರಿಗೆ ಬ್ಯಾಂಕಿಂಗ್ ಅನುಭವ ಅಥವಾ ವೃತ್ತಿಪರ ಅರ್ಹತೆಯನ್ನು ಸೂಚಿಸಿದೆ. ಅಂತೆಯೇ ಬ್ಯಾಂಕಿನಲ್ಲಿ ಮ್ಯಾನೇಜರ್ ಅಥವಾ ಉನ್ನತ ಹುದ್ದೆ, ಚಾರ್ಟೆಡ್ ಅಕೌಂಟೆಂಟ್, ಕಾಸ್ಟ್ ಅಕೌಂಟೆಂಟ್ ಮತ್ತು ವಕೀಲರನ್ನು ವೃತ್ತಿಪರ ನಿರ್ದೇಶಕರಾಗಲು ಇರಬೇಕಾದ ಅರ್ಹತೆಗಳೆಂದು ಪರಿಗಣಿಸಲಾಗುತ್ತದೆ. ಬಿಬಿಎಂನ ಸದಸ್ಯರ ಸಂದರ್ಭದಲ್ಲೂ ಮೇಲಿನ ಮಾನದಂಡವನ್ನು ಅನ್ವಯಿಸಬಹುದು. ಇತರ ಕ್ಷೇತ್ರಗಳ ಬಗ್ಗೆ ಇರಬೇಕಾದ ವಿಶೇಷತೆ / ಅರ್ಹತೆಯ ಬಗ್ಗೆ ಸ್ಪಷ್ಟೀಕರಣವು ಲಭ್ಯವಿಲ್ಲದ ಕಾರಣ, ನಿಮ್ಮ ತಿಳುವಳಿಕೆಗೆ ತೋಚಿದಂತೆ ಬಿಬಿಎಂ ರಚಿಸಬಹುದು. ಬಿಬಿಎಂನ ಯಾವುದೇ ಸದಸ್ಯರ ಆಯ್ಕೆಯನ್ನು ರಿಜರ್ವ್ ಬ್ಯಾಂಕು ಒಪ್ಪದಿದ್ದರೆ ಸೂಕ್ತ ವ್ಯಕ್ತಿಗಳನ್ನು ಅವರ ಸ್ಥಾನಕ್ಕೆ ನೇಮಕ ಮಾಡಬಹುದು. ಅರ್ಹತೆ ಬಗ್ಗೆ ಸ್ಪಷ್ಟೀಕರಣದ ಸಲುವಾಗಿ ಬಿಬಿಎಂನ ಸ್ಥಾಪನೆಗೆ ವಿಳಂಬ ಬೇಡ.

ಸದ್ಯದಲ್ಲೇ ಗೃಹ ಸಾಲದ ಮೇಲಿನ ಬಡ್ಡಿ ದರ ಎರಡಿದೆ

ಆರ್‌ಬಿಐ ಮುಂದಿನ ಜೂನ್ ತಿಂಗಳ ಬಳಿಕ ರೆಪೊ ದರವನ್ನು 25 ಮೂಲಾಂಶದಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವರದಿ ಹೇಳಿದೆ. ಜೂನ್ ಮತ್ತು ಆಗಸ್ಟ್ ತಿಂಗಳಿನಲ್ಲಿ ಆರ್‌ಬಿಐ ರೆಪೊ ದರವನ್ನು ತಲಾ 25 ಮೂಲಾಂಶದಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಎಸ್‌ಬಿಐಐ ಇಕೋವಾಪ್ ವರದಿ ತಿಳಿಸಿದೆ. ಮುಂಬರುವ ತಿಂಗಳುಗಳಲ್ಲಿ ಈ ರೀತಿ ರೆಪೊ ದರ ಹೆಚ್ಚಳವು ಒಟ್ಟಾರೆ ಶೇ.75 ಮೂಲಾಂಶದಷ್ಟು ಹೆಚ್ಚಲಿದ್ದು, ಗೃಹ ಸಾಲ ಸೇರಿದಂತೆ ವಿವಿಧ ಸಾಲಗಳ ಬಡ್ಡಿ ದರಗಳು ಹೆಚ್ಚಾಗಲಿವೆ.

ಆರ್‌ಬಿಐ ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ಹಣಕ್ಕೆ ಪ್ರತಿಯಾಗಿ ಪಡೆಯುವ ಬಡ್ಡಿ ದರವನ್ನು ರೆಪೊ ದರ ಎನ್ನಬಹುದು. ರೆಪೊ ದರ ಹೆಚ್ಚಾದರೆ ಬ್ಯಾಂಕ್‌ಗಳಿಗೆ ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಿಸುವುದು ಅನಿವಾರ್ಯವಾಗಲಿದೆ. ಕಳೆದ ಎರಡು ವರ್ಷಗಳಲ್ಲಿ ಬಡ್ಡಿ ದರ ಕಡಿಮೆ ಇರುವಾಗ ‘ಫ್ಲೋಟಿಂಗ್ ಬಡ್ಡಿ ದರದಲ್ಲಿ’ ಗೃಹಸಾಲ ತೆಗೆದುಕೊಂಡವರೂ ಹೆಚ್ಚಿನ ಬಡ್ಡಿ ದರ ಪಾವತಿಸಬೇಕಾಗುತ್ತದೆ. ಹೀಗಾಗಿ, ರೆಪೊ ದರ ಹೆಚ್ಚಳವು ಹೊಸ ಗೃಹ ಸಾಲ ಪಡೆಯುವವರಿಗೆ ಮಾತ್ರವಲ್ಲದೆ ಈಗಾಗಲೇ ಸಾಲ ಪಡೆದವರ ಮೇಲೂ ಪರಿಣಾಮ ಬೀರಲಿದೆ.

ಬಡ್ಡಿ ದರ ಹೆಚ್ಚಳ ಅನಿವಾರ್ಯ : ಕಳೆದ ಹಲವು ತಿಂಗಳಿನಿಂದ ಸತತವಾಗಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ (ಶೇ.4) ಕಾಯ್ದುಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಈ ರೀತಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಆರ್‌ಬಿಐಗೆ ಕಷ್ಟವಾಗಲಿದೆ ಎಂದು ಹಣಕಾಸು ತಜ್ಞರು ಹೇಳಿದ್ದಾರೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಚಿಲ್ಲರೆ ಹಣದುಬ್ಬರವು ಮಾರ್ಚ್ 2022ರಲ್ಲಿ ಶೇ. 6.95ಕ್ಕೆ ಏರಿಕೆ ಕಂಡಿದೆ. ಸತತ ಮೂರು ತಿಂಗಳಿನಿಂದ ಹಣದುಬ್ಬರವು ಶೇ. 6ಕ್ಕಿಂತ ಹೆಚ್ಚಿನ ಮಟ್ಟ ತಲುಪಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು

ಶೇ. 7.61ಕ್ಕೆ ತಲುಪಿರುವುದು ಈ ತನಕದ ಗರಿಷ್ಠ ಮಟ್ಟವಾಗಿದೆ.

ರಷ್ಯಾ-ಉಕ್ರೇನ್‌ಸಂಘರ್ಷ ಕೂಡ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ. ಆಹಾರ ಪದಾರ್ಥಗಳಾದ ಗೋಧಿ, ಮಾಂಸ, ಹಾಲು, ಆಲೂಗಡ್ಡೆ, ಅಡುಗೆ ಎಣ್ಣೆ, ಚಿನ್ನ ಹಾಗೂ ಎಲ್‌ಪಿಜಿ ಮುಂತಾದ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಉಕ್ರೇನ್ ಸೂರ್ಯಕಾಂತಿ ಎಣ್ಣೆ ಪೂರೈಕೆಯ ಪ್ರಮುಖ ರಾಷ್ಟ್ರವಾಗಿದೆ. ಯುದ್ಧದ ಕಾರಣದಿಂದ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಬೆಲೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ.

ಇನ್ನು ಕಚ್ಚಾ ತೈಲ ಬೆಲೆಯೇರಿಕೆ ಕೂಡ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ. ಈ ಕಾರಣಗಳಿಂದ ದೇಶದಲ್ಲಿ ಹಣದುಬ್ಬರ ಏರಿಕೆ ಓಟಕ್ಕೆ ಲಗಾಮು ಹಾಕಲು ರೆಪೊ ದರ ಹೆಚ್ಚಳ ಮಾಡುವುದು ಮುಂದಿನ ದಿನಗಳಲ್ಲಿ ಆರ್‌ಬಿಐಗೆ ಅನಿವಾರ್ಯವಾಗಲಿದೆ. ಇದರಿಂದ ಗೃಹಸಾಲದ ಮೇಲಿನ ಬಡ್ಡಿದರವೂ ಹೆಚ್ಚಲಿದೆ.

ಈಗ ಎಷ್ಟಿದೆ ಬಡ್ಡಿ ದರ : ದೇಶದ ಬಹುತೇಕ ಬ್ಯಾಂಕ್‌ಗಳು ಈಗ ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ ನೀಡುತ್ತವೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ಗೃಹಸಾಲದ ಬಡ್ಡಿ ದರವು ಕನಿಷ್ಠ ಶೇ. 6.4 ಮತ್ತು ಗರಿಷ್ಠ ಶೇ. 7.8 ಇದೆ. ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ಮತ್ತು ಸಿಂಡ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳ ಕನಿಷ್ಠ ಬಡ್ಡಿ ದರ ಶೇ. 6.5 ಇದೆ. ಇತ್ತೀಚಿನ ಮಾಹಿತಿ ಪ್ರಕಾರ, ಕೋಟಿಕ್ ಮಹೀಂದ್ರ ಬ್ಯಾಂಕ್‌ಶೇ. 6. 55, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಡಿಎಫ್‌ಸಿ ಬ್ಯಾಂಕ್‌ಗಳು ಶೇ. 6.6, ಕೆನರಾ ಬ್ಯಾಂಕ್ ಶೇ. 6.5 ಮತ್ತು ಐಸಿಐಸಿಐ ಬ್ಯಾಂಕ್ ಶೇ. 6.7 ಬಡ್ಡಿ ದರಕ್ಕೆ ಗೃಹಸಾಲ ನೀಡುತ್ತಿವೆ. ಕಡಿಮೆ ಬಡ್ಡಿದರ ದೊರಕಲು ಗ್ರಾಹಕರ ಸಿಬಿಲ್ ಸ್ಕೋರ್ ಇತ್ಯಾದಿಗಳು ಪ್ರಮುಖ ಪಾತ್ರವಹಿಸುತ್ತವೆ.



ಒನ್‌ಲೈನ್ ನ್ಯಾಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಮೈಸೂರಿನ ನೂರು ವರ್ಷಗಳಿಗೂ ಹಳೆಯದಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಡ್‌ಮಾರ್ಕ್ ಕಟ್ಟಡಗಳನ್ನು ನೆಲಸಮಗೊಳಿಸಿ, ಮೂಲ ವಿನ್ಯಾಸದ ಶೈಲಿಯಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾ ಪಾರಂಪರಿಕ ಸಮಿತಿಯು ನಿರ್ಧಾರ ಕೈಗೊಂಡಿದೆ.
- ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪೆರನಂಬಟ್ಟು ಎಂಬಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೃತಪಟ್ಟ ದಿನೇಶ್ ಎನ್ನುವವರ ಶವಸಂಸ್ಕಾರ ಮಾಡಲು ಕುಟುಂಬದವರ ಬಳಿ ಹಣವಿಲ್ಲ ಎನ್ನುವುದನ್ನು ಅರಿತ ಮಜೆತೆ ಟ್ರಸ್ಟ್ ಮುಸ್ಲಿಂ ಸದಸ್ಯರು, ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಯನ್ನು ನೆರವೇರಿಸಲು ಕುಟುಂಬಕ್ಕೆ ಸಹಾಯ ಮಾಡಿದರು.
- ವಿವಾದಗಳ ನಡುವೆಯೂ ಶಿಲ್ಪಕಲೆಗಳ ತವರೂರು ವಿಶ್ವವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವಸ್ವಾಮಿ ಬ್ರಹ್ಮರಥೋತ್ಸವವು ಹಿಂದಿನ ಸಂಪ್ರದಾಯದಂತೆ, ಮೌಲ್ವಿ ಅವರು ರಥದ ಮುಂದೆ ಕುರಾನ್ ಗ್ರಂಥದ ಕೆಲವು ಸಾಲುಗಳನ್ನು ಪಠಣ ಮಾಡಿದ ನಂತರ ಭಕ್ತರ ಘೋಷದ ನಡುವೆ ವಿಜೃಂಭಣೆಯಿಂದ ನಡೆಯಿತು.

- ಬಿಹಾರದ ಗಯಾದಲ್ಲಿರುವ ಪತ್ನಾ ತೊಲಿ ಎಂಬ ಹೆಸರಿನ ಗ್ರಾಮದಲ್ಲಿ ಐವಟಿ ಪದವೀಧರರು ಸೇರಿಕೊಂಡು ವೃಕ್ಷ ಎನ್ನುವ ಸಂಘಟನೆಯಲ್ಲಿ ಬಡ ಕುಟುಂಬದ 200 ಮಂದಿ ವಿದ್ಯಾರ್ಥಿಗಳಿಗೆ ಐವಟಿ ಕೋಚಿಂಗ್ ನೀಡುತ್ತಿದ್ದಾರೆ, ಕಳೆದ ವರ್ಷ ಗ್ರಾಮದ 16 ಮಂದಿ ಅಭ್ಯರ್ಥಿಗಳು ಐವಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.
- ಚೆನ್ನೈ ಮೂಲದ ಐಟಿ ಕಂಪನಿಯೊಂದು ತನ್ನ 100 ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಗಾಗಿ ಉದ್ಯೋಗಿಗಳು ನೀಡಿದ ಬೆಂಬಲ, ಪರಿಶ್ರಮ ಮತ್ತು ಅವರ ಕೊಡುಗೆಗಳನ್ನು ಪರಿಗಣಿಸಿ ಐಡಿಯಾಸ್ 2 ಐಟಿ ಕಂಪನಿ ಈ ಬಹುಮಾನಗಳನ್ನು ನೀಡಿದೆ.
- ಇದೇ ತಿಂಗಳ 22 ರಿಂದ ಮೇ 18 ರವರೆಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ನಿಗಮವು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳವರೆಗೆ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸಿದೆ.

ಹಿ ದು ಗ ರ ಅ ನಿ ಸಿ ಕೆ . . .



ವಂಚನೆಗಳನ್ನು ತಡೆಯಲು ಸಾಧ್ಯ : ರಿಸರ್ವ್ ಬ್ಯಾಂಕ್ ಇನ್ನು ಮುಂದೆ ಎಟಿಎಂನಲ್ಲಿ ಕಾರ್ಡ್ ರಹಿತವಾಗಿ ನಗದು ಪಡೆಯಲು ಬ್ಯಾಂಕುಗಳಿಗೆ ಅನುಮತಿ ನೀಡಿರುವುದರಿಂದ, ಗ್ರಾಹಕರು ಯುಪಿಐ ಬಳಸಿಕೊಂಡು ಸುಲಭವಾಗಿ ಹಣ ಪಡೆಯಬಹುದಾಗಿದೆ. ಇದರಿಂದ ವಹಿವಾಟು ಸುಲಭವಾಗುವ ಜೊತೆಗೆ, ಕಾರ್ಡ್ ಸ್ಕಿಮ್ಮಿಂಗ್, ಕ್ಲೋನಿಂಗ್ ಇತ್ಯಾದಿ ವಂಚನೆಗಳನ್ನು ತಡೆಯಲು ಸಾಧ್ಯವಾಗುತ್ತದೆ.

▶▶ ಮಲ್ಲಿಕಾರ್ಜುನ ಸ್ವಾಮಿ., ನಂಜನಗೂಡು.

ಇದು ನಮ್ಮ ಹೆಮ್ಮೆ : ಕಳೆದ ಎರಡು ವರ್ಷಗಳ ಕೋವಿಡ್ ಸಾಂಕ್ರಾಮಿಕ ಸಂಕಷ್ಟದಲ್ಲಿ ಕರ್ನಾಟಕದ ಹಲವು ಪಟ್ಟಣ ಸಹಕಾರ ಬ್ಯಾಂಕುಗಳು ಮಾರ್ಚ್ 31, 2022ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ತಮ್ಮ ವ್ಯವಹಾರವನ್ನು ಹಲವು ಕೋಟಿಗಳಿಗೆ ವೃದ್ಧಿಸಿಕೊಂಡು ಸಾಧನೆ ಮಾಡಿವೆ. ಇದಕ್ಕೆ ಸದಸ್ಯರ, ಗ್ರಾಹಕರ ವಿಶ್ವಾಸ, ಸಹಕಾರ, ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆಯೇ ಕಾರಣವಾಗಿದೆ. ಇದು ನಮ್ಮ ಹೆಮ್ಮೆ.

▶▶ ಜಯರಾಮ್ ಉಡುಪ, ಉಡುಪಿ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.